

2. ಚೀನಾ ಮೂಗುದಾರಕ್ಕೆ ಮೋದಿ-ಅಬೆ ತಂತ್ರ

ಸಮಾನ ಶತ್ರುವಾದ ಚೀನಾವನ್ನು ಹಣಿಯಲು ಭಾರತ-ಜಪಾನ್ ಹೊಸ ತಂತ್ರಗಳಿಗಾಗಿ ಹುಡುಕಾಟ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ನಡುವೆ ಬರುವ ಅಕ್ಟೋಬರ್‌ನಲ್ಲಿ ಆನ್‌ಲೈನ್ ಶೃಂಗಸಭೆ ಏರ್ಪಡಿಸುವ ಚಿಂತನೆ ನಡೆದಿದ್ದು, ಇಬ್ಬರು ಗಣ್ಯರು ಚೀನಾ ಪ್ರಾಬಲ್ಯ ಹತ್ತಿಕ್ಕುವ ವಿಷಯವನ್ನೇ ಪ್ರಧಾನವಾಗಿ ಚರ್ಚಿಸುವ ಸಾಧ್ಯತೆ ಇದೆ.

ಕೊರೋನಾ ಸೋಂಕು ಹಾವಳಿ ನಡುವೆಯೇ ಚೀನಾ ಗಡಿ ತಂಟೆಯಂತಹ ಉದ್ಭಟ ನಡೆಯನ್ನು ಪ್ರತಿಪಾದಿಸಿದೆ. ಲಡಾಖ್‌ನಲ್ಲಿ ಭಾರತದ ವಿರುದ್ಧ ಸಂಘರ್ಷಕ್ಕಿಳಿದಿದ್ದರೆ, ಅತ್ತ ಪೂರ್ವ ಮತ್ತು ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿಯೂ ಹಲವು ರಾಷ್ಟ್ರಗಳ ಹಿತಾಸಕ್ತಿಯನ್ನು ದಮನ ಮಾಡತೊಡಗಿದೆ. ವಿಸ್ತರಣಾವಾದದ ಹುಚ್ಚು ಚೀನಾ ನೆತ್ತಿಗೇರಿದೆ. ಇದನ್ನು ನಿಯಂತ್ರಿಸಲೇಬೇಕು ಎನ್ನುವ ಇರಾದೆಯನ್ನು ಭಾರತ-ಜಪಾನ್ ವ್ಯಕ್ತಪಡಿಸಿದೆ.

ಮೋದಿ-ಅಬೆ ವಾರ್ಷಿಕ ಶೃಂಗಸಭೆ ಕಳೆದ ಡಿಸೆಂಬರ್‌ನಲ್ಲಿಯೇ ನಡೆಯಬೇಕಿತ್ತು. ಅದಕ್ಕೆ ಅಸ್ಸಾನ ಗುವಾಹಟಿ ಸ್ಥಳ ನಿಗದಿಯಾಗಿತ್ತು. ಆದರೆ ಹಠಾತ್ ಭುಗಿಲೆದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿ ಪ್ರತಿಭಟನೆಯಿಂದ ಸಭೆ ಮುಂದೂಡಿಕೆಯಾಗಿತ್ತು. ಆ ಬಳಿಕ ಕೊರೋನಾ ಸೋಂಕು ಹಾವಳಿ ಶುರುವಾದ್ದರಿಂದ ಅನಿಶ್ಚಿತಾವಧಿಗೆ ಮಾತುಕತೆ ಮುಂದಕ್ಕೆ ಹೋಗಿತ್ತು. ಈಗ ಮುಖಾ-ಮುಖಿ ಭೇಟಿ ಬದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಅಕ್ಟೋಬರ್‌ನಲ್ಲಿ ಶೃಂಗಸಭೆ ಏರ್ಪಡಿಸಲು ಚಿಂತನೆ ನಡೆದಿದೆ.

ಚೀನಾಕ್ಕೆ ತನ್ನ ಮಗ್ಗಲಿನ ಯಾವೊಂದು ರಾಷ್ಟ್ರದ ಜೊತೆಗೂ ಸೌಹಾರ್ದಯುತವಾದ ಸ್ನೇಹ ಸಂಬಂಧ ಇಲ್ಲ. ಭಾರತದ ಜೊತೆ ಭೂಗಡಿ ತಗಾದೆ ಇಟ್ಟುಕೊಂಡಿದ್ದರೆ ಅತ್ತ ಜಪಾನ್, ತೈವಾನ್, ಫಿಲಿಪ್ಪೀನ್ಸ್ ಆದಿಯಾಗಿ ಹಲವು ರಾಷ್ಟ್ರಗಳ ಜೊತೆ ಜಲ ಗಡಿಗಳ ಜಗಳ ಕಾಯುತ್ತಿದೆ. ಕಮ್ಯುನಿಸ್ಟ್ ರಾಷ್ಟ್ರದ ಈ ವಿಸ್ತರಣಾವಾದದ ದುರಾಶೆಗೆ ಕಡಿವಾಣ ಹಾಕುವುದಕ್ಕಾಗಿ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಬಲವಾದ ಸೂತ್ರಗಳನ್ನು ಪ್ರಸ್ತಾಪಿಸಿದ್ದಾರೆ. ಇಂಡೋ-ಫೆಸಿಪಿಕ್ ವಲಯದ ಭದ್ರತೆಯನ್ನು ಪ್ರಧಾನವಾಗಿಟ್ಟುಕೊಂಡು ಅವರು, 'ಚತುರ್ಭುಜ ಭದ್ರತಾ ಸಂಧಾನ' ಶುರು ಮಾಡಿದ್ದಾರೆ. ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಒಳಗೊಂಡ 'ಸ್ಕ್ವಾಡ್' ಕೂಟಕ್ಕೆ ವಿಸ್ತರಣಾವಾದ ಕಡಿವಾಣವೇ ಮುಖ್ಯ ಅಜೆಂಡಾವಾಗಿದೆ.

ಭಾರತ-ಜಪಾನ್ ಶೃಂಗದಲ್ಲೂ ಪ್ರಾದೇಶಿಕ ಭದ್ರತೆಯೇ ಪ್ರಧಾನ ಚರ್ಚೆ ವಿಷಯವಾಗಲಿದೆ. ಶಸ್ತ್ರಾಸ್ತ್ರ ಹಂಚಿಕೆ, ಗಡಿಯಾಚೆಗಿನ ಸೇವೆಯಂತಹ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:19.07.2020